

Corporate Relationship Department BSE Limited 1st Floor, New Trading Ring Rotunda Building Phiroze Jeejeebhoy Towers Dalal Street, Fort <u>Mumbai – 400 001</u> Scrip code:500530 The Manager
Listing Department
National Stock Exchange of India Ltd.
Exchange Plaza, C-1, Block G
Bandra-Kurla Complex
Bandra (E)
Mumbai – 400 051
Scrip code: BOSCHLTD

Bosch Limited
Post Box No:3000
Hosur Road, Adugodi
Bangalore-560030
Karnataka, India
Tel +91 80 6752-3878
www.bosch.in
L85110KA1951PLC000761

May 20, 2022

Dear Sir/Madam,

Sub: Compliance under Regulation 30 and 47 of SEBI (Listing Obligations and Disclosure Requirements) Regulations, 2015 - Newspaper Publication

Please find enclosed herewith copies of Business Standard (All India edition) and Kannada Prabha (Bengaluru edition) dated May 20, 2022 in which Standalone and Consolidated Financial Results for the quarter/Year ended March 31, 2022, approved by the Board of Directors on May 19, 2022 have been published.

Post publication of the advertisement in the newspapers, an error has been noticed in the statement of results for the quarter and year ended March 31, 2022, wherein, instead of <u>Rs. in Millions (Mio INR)</u>, it has been **inadvertently** mentioned as Rs. in Lakhs.

We are arranging the publication of the corrigendum in the said newspapers tomorrow.

We sincerely regret the inconvenience caused in this matter.

This is for your information and records.

Thanking you,

Yours Sincerely, for Bosch Limited.

V Srinivasan

Company Secretary & Compliance Officer

Encl: as above



Bosch Limited

Registered office: Hosur Road, Adugodi, Bengaluru-560 030 Website: www.bosch.in; Email: investor@in.bosch.com Phone:+91-80-67524938

CIN: L85110KA1951PLC000761

Statement of Results for the quarter and year ended March 31, 2022

(Rs. in Lakhs)

				Standalone			Consolidated					
			Quarter Ended	k	Year I	Ended		Quarter Ended	k	Year I	Ended	
		Unaudited	Unaudited	Unaudited	Audited	Audited	Unaudited	Unaudited	Unaudited	Audited	Audited	
Sl.No.	Particulars	31.03.2022	31.12.2021	31.03.2021	31.03.2022	31.03.2021	31.03.2022	31.12.2021	31.03.2021	31.03.2022	31.03.2021	
1.	Total Income from Operations	34,036	31,894	33,348	121,779	102,220	34,036	31,894	33,330	121,778	102,202	
2.	Profit/ (loss) before exceptional items and tax	4,315	3,358	6,400	15,001	13,110	4,314	3,357	6,400	14,999	13,092	
3.	Exceptional Items (Refer Note 5)	-	-	-	-	7,439	-	-	-	-	7,439	
4.	Profit/ (loss) before tax	4,315	3,358	6,400	15,001	5,671	4,314	3,357	6,400	14,999	5,653	
5.	Net Profit/ (loss) for the period	3,506	2,349	4,820	12,172	4,825	3,505	2,348	4,820	12,170	4,807	
6.	Share of profit/(loss) of associate and joint venture	-	-	-	-	-	4	2	12	13	13	
7.	Net profit/ (loss) after taxes and share of profit/ (loss) of Associate and Joint											
	Venture (5 + 6)	3,506	2,349	4,820	12,172	4,825	3,509	2,350	4,832	12,183	4,820	
8.	Other comprehensive income (net of income tax) [Items that will not be											
	reclassified to Statement of Profit and Loss]	(948)	(230)	20	(122)	3,799	(948)	(230)	20	(122)	3,799	
9.	Total comprehensive income for the period	2,558	2,119	4,840	12,050	8,624	2,561	2,120	4,852	12,061	8,619	
10.	Paid-up equity share capital (Face value of Rs 10/- each)	295	295	295	295	295	295	295	295	295	295	
11.	Reserves excluding Revaluation Reserve as per Balance Sheet	-	-	-	106,584	97,926	-	-	-	106,503	97,834	
12.	Earnings per share (of Rs 10/- each) (weighted average)											
	(a) Basic	118.9	79.6	163.4	412.7	163.6	119.0	79.7	163.9	413.1	163.5	
	(b) Diluted	118.9	79.6	163.4	412.7	163.6	119.0	79.7	163.9	413.1	163.5	

Note:

- 1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).
- 2. The above financial results were reviewed by the Audit Committee at their meeting held on May 18, 2022 and approved by the Board at their meeting held on May 19, 2022. The limited review/audit, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the quarter and year ended March 31, 2022 and they have issued an unmodified report on the aforesaid results.
- 3. The Board of directors at the meeting held on May 19, 2022 recommended a dividend of Rs. 110/- per equity share of Rs 10/-each. In addition, the Board has recommended a dividend of Rs. 100/- per share of Rs 10/- each to commemmorate 100 years of Bosch in India in 2022, aggregating to a final dividend of Rs. 210/- per equity share for the financial year 2021-22 (previous year Rs. 115/- per equity share), subject to approval of shareholders.
- 4. The figures for the current quarter ended March 31, 2022 and quarter ended March 31, 2021 are the balancing figures between the audited figures in respect of the full financial year ended March 31, 2022 and March 31, 2021 respectively and published year to date figures up to third quarter ended December 31, 2021 and December 31, 2020, respectively which were subjected to limited review.
- 5. Exceptional items for the year ended March 31, 2021 relates to various restructuring and transformational costs towards major transformation with regard to structural and cyclical changes in automotive market and emerging opportunities in the electro mobility and mobility segment.
- 6. The above is an extract of the detailed format for the unaudited financial results for the quarter ended 31 March 2022 filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format for the financial results for the year ended 31 March 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website

Place : Bengaluru Date : May 19, 2022 (Soumitra Bhattacharya) Managing Director



BOSCH

Invented for life



ENDURANCE TECHNOLOGIES LIMITED

CIN: L34102MH1999PLC123296 D.C. Industrial Area, Walui, Aurangaba

Registered office: E-92, M.I.D.C. Industrial Area, Waluj, Aurangabad - 431 136 (Maharashtra), India Website: www.endurancegroup.com, Email: investors@endurance.co.in

EXTRACT OF STANDALONE AND CONSOLIDATED AUDITED FINANCIAL RESULTS FOR THE QUARTER AND YEAR ENDED 31ST MARCH, 2022

₹ in million (except per share data)

t in number (except per entare date											
			Standalone		Consolidated						
Sr.		Quarte	ended	Year ended	Quartei	ended	Year ended				
No.	Particulars	31 st March, 2022	31 st March, 2021	31 st March, 2022	31 st March, 2022	31 st March, 2021	31 st March, 2022				
		*(Audited)	(Audited)	(Audited)	*(Audited)	(Audited)	(Audited)				
1	Total Income	15,640.65	16,015.26	57,214.81	20,914.76	21,397.70	75,901.78				
2	Net Profit/(Loss) for the period (before Tax and Exceptional items)	1,541.93	1,887.00	5,474.94	1,699.99	2,253.66	6,175.96				
3	Net Profit/(Loss) for the period before tax (after Exceptional items)	1,541.93	1,887.00	5,160.44	1,699.99	2,253.66	5,861.46				
4	Net Profit/(Loss) for the period after tax (after Exceptional items)	1,147.34	1,391.14	3,817.43	1,361.88	1,872.94	4,607.09				
5	Total Comprehensive Income for the period [Comprising Profit for the period (after tax) and Other Comprehensive Income (after tax)]	1,164.29	1,374.53	3,829.89	1,406.76	1,336.19	4,423.01				
6	Paid-up Equity Share Capital (Face value of ₹10/- per share)	1,406.63	1,406.63	1,406.63	1,406.63	1,406.63	1,406.63				
7	Earnings Per Share (of ₹10/- each) (for continuing and discontinued operations) -										
	Basic and Diluted (not annualised)	8.16	9.89	27.14	9.68	13.32	32.75				

Notes:

- The above financial results have been reviewed by the Audit Committee and approved by the Board of Directors at their respective meetings held on 19th May, 2022.
- The Statutory Auditors of the Company have provided the Auditors Report on these financial results with an unmodified opinior b)

 The Consolidated financial results include results of the Company's subsidiaries in Italy and Germany.
- c) The Board of Directors of the Company proposed a dividend of ₹ 6.25 per equity share of face value ₹ 10 each in respect of the year ended 31st March, 2022. The dividend payout is subject to approval of the shareholders at the Annual General Meeting.
- d) The Company has entered into a definitive agreement on 18th May, 2022 to acquire 100% of equity share capital in Maxwell Energy Systems Private Limited ("Maxwell") in a phased manner. The total consideration for the acquisition is up to ₹ 3,080 million. Subject to customary closing adjustments and fulfilment of conditions precedent, the Company plans to invest ₹ 1,350 million for acquisition of 51% stake in Maxwell, which is planned during the first quarter of financial year 2022-23. The balance 49% shall be purchased in a phased manner in five tranches, spread over next five financial years.

 Maxwell is in the business of embedded electronics, particularly in battery management systems ("BMS") for vehicles including electric vehicles ("EV") and for stationary
- storage systems. This acquisition will strengthen the Company's offerings to its automotive OEM customers especially for the EV segment. BMS business has a good potential for growth in the automotive sector and has synergy with the Company's existing business of auto components.

 e) The above is an extract of the detailed format of the Standalone and Consolidated financial results for the quarter and year ended 31st March, 2022, filed with the Stock
- Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results is available on the Company's website at www.nseindia.com and on the websites of the Stock Exchanges i.e. www.nseindia.com.

 *f) The figures of the last quarter are the balancing figures between audited figures in respect of the full financial year up to 31st March, 2022 and the unaudited published year-to-date figures up to 31st December, 2021, being the date of the end of the third quarter of the financial year which were subjected to limited review.

For and on behalf of the Board of Directors

Place: Mumbai Date: 19th May, 2022 Anurang Jain Managing Director (DIN: 00291662) Corporarte Identity Number: U65910MH1995PLC364635

Registered Office & Corporate Office: Kanakia Wall Street, A - Wing, 5thFloor, Unit No.511, Andheri–Kurla Road, Andheri East, Mumbai, Maharashtra–400093



Tel: +91 22 68520601 Website: www.fedfina.com

Statement of Audited Financial Results for the Quarter and Year Ended March 31, 2022 Rs. in Lakhs

For the For the For the Quarter ended Year ended Quarter ended Year ended March 31, 2022 March 31, 2021 March 31, 2022 March 31, 2021 (Unaudited) (Unaudited) (Audited) (Audited) Total Income from Operations 24,714 86,932 19,861 69,182 Net Profit / (Loss) for the period (before Tax, Exceptional and/or Extraordinary items) 5,551 13,921 3,314 7,693 Net Profit / (Loss) for the period before tax (after Exceptional and/or Extraordinary items) 5,551 13,921 7,693 3,314 Net Profit / (Loss) for the period after tax (after Exceptional and/or Extraordinary items) 4,174 10,346 2,341 6,168 Total Comprehensive Income for the period [Comprising Profit / (Loss) for the period (after tax) and Other Comprehensive Income (after tax)] 4,233 10,414 2,385 6,201 Paid up Equity Share Capital 32,152 32,152 28,992 28,992 Reserves (excluding Revaluation Reserve) 54,483 54,483 83.200 83.200 83,475 1.15.352 1.15.352 83,475 Net worth Paid up Debt Capital / Outstanding Debt 5.01.683 4.32.808 5.01.683 4.32.808 Outstanding Redeemable Preference Shares 10 Debt Equity Ratio 4.35 4.35 5.18 5.18 12 Earnings Per Share (of Rs. 10 /- each) (forcontinuing and discontinued operations) -1. Basic 1.30 3.32 0.83 2.19 1. Diluted 1.30 3.31 0.83 2.18 Capital Redemption Reserve 200 200 NA NA 14 Debenture Redemption Reserve NA NA NΑ NA Debt Service Coverage Ratio * NA NA NΑ NA 16 Interest Service Coverage Ratio * NA

*Debt service coverage ratio and Interest service coverage ratio are not applicable to the Company.

- lote:

 The aforesaid financial results have been approved by the Board of Directors at its meeting held on May 18, 2022 after review by the Audit Committee
- The statutory auditors have issued an unmodified audit opinion on the aforesaid financial results for year ended March 31, 2022.

 The above is an extract of the detailed format of the financial results for the quarter and year ended March 31, 2022 filed with the Stock Exchanges under Regulation 52 of the SEBI (Listing Obligations and Disclosure Requirements) Regulations, 2015 as amended. The full format of the financial results for the quarter and year ended March 31, 2022 are available on the websites of the Stock Exchange "www.bseindia.com" and on the Company's website
 - "www.fedfina.com".

 For the other line items referred in Regulation 52 (4) of the SEBI (Listing Obligations and Disclosure Requirements) Regulations, 2015, the pertinent
 - disclosures have been made to the BSE India and can be accessed on the "www.bseindia.com".

 Fedbank Financial Services Limited (the 'Company') has prepared audited financial results (the 'Statement') for the year ended March 31, 2022 in accordance with Regulation 52 of the Securities and Exchange Board of India (Listing Obligation and Disclosure Requirements) Regulation, 2015 as amended (the "Listing Regulations"), the Accounting Standards specified under section 133 of the Companies Act, 2013 read with the Companies (Indian Accounting Standards) Rules. 2015 as amended, any application guidance / clarification / directions issued and applicable by RBI or other regulators and the relevant provision of the Companies Act, 2013, as applicable.

For and on behalf of Fedbank Financial Services Limited Sd/-

Anil Kothuri Managing Director & CEO DIN:00177945

Adfactors 75

Place : Mumbai

Date: May 18, 2022







• ಎಂ.ಬಿ.ಪಾಟೀಲ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಬೆಂಗಳೂರು

ಹೆಸರಘಟ್ಟ ಕೆರೇಲಿ ಈಜಲು ಹೋಗಿ ವಿದ್ಯಾರ್ಥಿ ಸಾವು

• **ಕನ್ನಡಪ್ರಭ ವಾರ್ತೆ** ಬೆಂಗಳೂರು

ಹೆಸರಘಟ್ಟ ಕೆರೆಯಲ್ಲಿ ಸ್ನೇಹಿತರ ಜತೆ ಈಜಾಡಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ರಿರುವ ಘಟನೆ

ಎಂ.ಎಸ್.ಪಾಳ್ಯದ ಆಟೋ ಚಾಲಕ ಸೈಯದ್ ಅನ್ನಾರಿ ಪುತ್ರ ಸೈಯದ್ ಅಕೀಬ್ (16) ಮೃತ ದುರ್ದೈವಿ. ತನ್ನ ಗೆಳೆಯರಾದ ಅನ್ಸರಿ ಮಹಮ್ಮದ್ ಹಾಗೂ ಅನ್ವರ್ ಮಹಮ್ಮದ್ ಜತೆ ಹೆಸರಘಟ್ಟ ಕೆರೆಗೆ ಈಜಾಡಲು ಮಂಗಳವಾರ ಸೈಯದ್ ಬಂದಿದ್ದಾನೆ. ಆ ವೇಳೆ ಈಜುತ್ತ ಆಳವಾದ ಪ್ರದೇಶಕ್ಕೆ ಆತ ಹೋಗಿದ್ದು, ಆಗ ನೀರಿನ ಸೆಳೆತಕ್ಕೆ ಸಿಲುಕಿ ಈಜಲಾಗದೆ ಸೈಯದ್ ಮೃತಪಟ್ಟಿದ್ದಾನೆ. ಗೆಳೆಯನ ರಕ್ಷಿಸಲು ಸ್ನೇಹಿತರು ಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂದು ಪೊಲೀಸರು ಹೇಳಿದಾರೆ.

ಕೂಡಲೇ ಸೋಲದೇವನಹಳ್ಳಿ ಠಾಣೆ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕತಲಾದ ಕಾರಣ ನೀರಿನ ಮುಳುಗಿದ್ದ ಬಾಲಕನ ಮೃತದೇಹ ಪತ್ತೆ ಹಚ್ಚಲು ಸಾಧ್ಯ ವಾಗಲಿಲ್ಲ. ಬುಧವಾರ ಬೆಳಗ್ಗೆ ಕೆರೆಯಿಂದ ಮೃತದೇಹವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಎಸ್ಎಸ್ಎಲ್ಸ್ ಪರೀಕ್ಷೆ ಬರೆದು ಬುಧವಾರ ಪ್ರಕಟವಾಗಲಿದ್ದ ಫಲಿತಾಂಶಕ್ಕೆ ಸೈಯದ್ ಕಾಯುತ್ತಿದ್ದ. ರಜೆ ಇದ್ದ ಕಾರಣ ಗೆಳೆಯರ ಜತೆ ಈಜಾಡಲು ಹೋಗಿ ದುರಂತಕ್ಕೆ ಸಿಲುಕಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋಲ ದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್ಗೆ ಲೈಸನ್ಸ್ ನೀಡಲು ಲಂಚ: ಅಬಕಾರಿ ನಿರೀಕಕ ಎಸಿಬಿ ಬಲೆಗೆ

ಸ್ಥಳ ಪರಿಶೀಲನೆಗೂ ಮುನ್ನವೇ ₹15 ಲಕ್ಷ್ಮಕೇಳಿದ್ದ ಅಧಿಕಾರಿ ಮಂಜುನಾಥ ₹11 ಲಕ್ಷ ನೀಡಿದ್ದ ಮಾಲಿಕರು। ಬಾಕಿ ₹4 ಲಕ್ಷ ನೀಡುವಾಗ ಎಸಿಬಿ ದಾಳಿ

• **ಕನ್ನಡಪ್ರಭ ವಾರ್ತೆ** ಬೆಂಗಳೂರು

ಹೋಟೆಲ್ ಮತ್ತು ವಸತಿ ಗೃಹ (ಸಿಎಲ್-7) ಪರವಾನಿಗೆ ವಿತರಣೆಗೆ ಬಾರ್ ಮಾಲಿಕರಿಂದ ₹15 ಲಕ್ಷ ವಸೂಲಿ ಮಾಡಿದ್ದ ಅಬಕಾರಿ ಇಲಾಖೆ ನಿರೀಕ್ಷಕನೊಬ್ಬ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಗುರುವಾರ ಬಿದ್ದಿದ್ದಾನೆ.

ಕೆಂಗೇರಿ ಅಬಕಾರಿ ನಿರೀಕಕ ವಲಯ-17ರ ನಿರೀಕ್ಷಕ ಮಂಜುನಾಥ್ ಬಂಧಿತನಾಗಿದ್ದು, ಆ್ಯಂಡ್ ರೆಸ್ಪೋರೆಂಟ್ ಮಾಲಿಕ ಸುಂಕದಕಟ್ಟೆಯ ನಿವಾಸಿ ನೀಡಿದ ದೂರಿನ ಮೇರೆಗೆ ಅಬಕಾರಿ ಅಧಿಕಾರಿ ಬಂಧನವಾಗಿದೆ. ಈ ದಾಳಿ ವೇಳೆ ಮಂಜುನಾಥ್ ಕಚೇರಿಯಲ್ಲಿ

₹1.02 ಲಕ್ಷ ಹೆಚ್ಚುವರಿ ಹಣ ಪತ್ತೆಯಾಗಿದ್ದು, ಈ ಬಗ್ಗೆ ಸಹ ತನಿಖೆ ನಡೆದಿದೆ.

ಬೆಂಗಳೂರಿನಲಿ ಹಾಗೂ ಲಾಡ್ಜ್ ಗಳನ್ನು ಹೊಂದಿರುವ ದೂರುದಾರರು, 2021-22ನೇ ಸಾಲಿನಲ್ಲಿ ಹೊಸದಾಗಿ ಸಿಎಲ್-7 ಪರವಾನಗಿ ಕೋರಿ ಅರ್ಜಿ ಕೆಂಗೇರಿ ಅಬಕಾರಿ ನಿರೀಕಕ ವಲಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಸಂದಿಸಿದ ಅಬಕಾರಿ ಆಯುಕ್ತರು, ನಿರೀಕಕಮಂಜುನಾಥ್ ಅವರಿಗೆಸ್ಗಳಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು. ಆದರೆ, ಸ್ಥಳ ಪರಿಶೀಲನೆಗೆ ಮುನ್ನವೇ ಬಾರ್

ಮಾಲಿಕರಿಂದ ₹15 ಲಕ್ಷಕ್ಕೆ ಲಂಚ ನೀಡುವಂತೆ ಮಂಜುನಾಥ್ ಬೇಡಿಕೆ ಇಟ್ಟಿದ್ದರು. ಇದಕ್ಕೊಪ್ಪಿದ ಅವರು, ₹11 ಲಕ್ತ ಪಾವತಿಸಿದ್ದರು. ಇನ್ನುಳಿದ ₹4 ಲಕ್ಷ ನೀಡಿದರೆ ಪರವಾನಿಗೆ ಕೊಡುವುದಾಗಿ ಅಧಿಕಾರಿ ಪಟ್ಟು ಹಿಡಿದಿದ್ದ. ಇದರಿಂದ ಬೇಸತ್ತ ಬಾರ್ ಮಾಲಿಕ, ಎಸಿಬಿಗೆ ದೂರು ಕೊಟ್ಟದರು. ಅಂತೆಯೇ ಕಚೇರಿಯಲ್ಲಿ ಗುರುವಾರ ಬಾಕಿ ₹4 ಲಕ್ಷಸ್ತೀಕರಿಸುವಾಗಎಸಿಬಿಗಾಳಕ್ಕೆಮಂಜುನಾಥ್ ಸಿಕ್ಕಿಬಿದ್ದಿದ್ದಾನೆ. ಇದಲ್ಲದೆ, ₹1.02 ಲಕ್ಷ ಹೆಚ್ಚುವರಿ ಹಣ ಪತ್ತೆಯಾಗಿದೆ. ಈ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ನಡೆಸಲಾಗುತ್ತಿದೆ ಎಂದು ಎಸಿಬಿ ಹೇಳಿದೆ.

ಫೈರ್ಮನ್ ನೇಮಕಾತಿಯಲ್ಲೂ ಅಕ್ರಮ: ನಕಲಿ ಅಂಕಪಟ್ಟ ಸಲ್ಲಿಕೆ

7 ಮಂದಿಯಿಂದ ನಕಲಿ ಎಸ್ಸೆಸ್ಟೆಲ್ಸಿ ಅಂಕಪಟ್ಟಿ: ದೂರು ದಾಖಲು

• **ಕನ್ನಡಪ್ರಭ ವಾರ್ತೆ** ಬೆಂಗಳೂರು

ಪೊಲೀಸ್ ಸಬ್ ಇನ್ ಪಕ್ರರ್ ನೇಮಕಾತಿ ಹಗರಣದ ಬಿಸಿಯೇರಿರುವ ಹೊತ್ತಿನಲ್ಲೇ ಈಗ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್ ಮ್ಯಾನ್ ಹುದ್ದೆ ನೇಮಕಾತಿಯಲ್ಲಿ ಏಳು ಮಂದಿ ಅಭ್ಯರ್ಥಿಗಳು ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿ ಸಲ್ಲಿಸಿದ್ದ ಕೃತ್ಯ ಬೆಳಕಿಗೆ ಬಂದಿದೆ.

ಬಳ್ಳಾರಿಯ ಡಿ.ಎಚ್.ಸುಭಾಶ್, ಕಲಬುರಗಿಯ ವಿತೋಲ್ ನಿಂಗಪ, ಕೊಪಳದ ಮೌಲಾಸಾಬ್, ಕಲು ಬುರಗಿಯ ಈರಪಣ್ಣ ರುದ್ರೂದಾಗಿ ನೀಲಪ್ಪ, ಕೊಪ್ಪಳದ ಮಲ್ಲಪ್ರಮಾರುತಿ, ಯಾದಗಿರಿಯರಮೇಶ್ ಮಲ್ಲನೂರೇ ಹಾಗೂ ಶರಿಫ್ ಸಾಬ್ ಮೇಲೆ ಆರೋಪ ಬಂದಿದೆ. ಈ ಸಂಬಂಧ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹೆಚ್ಚುವರಿ ನಿರ್ದೇಶಕ (ಆಡಳಿತ) ಟಿ.ಎನ್. ಶಿವಶಂಕರ್ ನೀಡಿದ ದೂರಿನ ಮೇರೆಗೆ ಭಾರತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- 2019–20ರಲ್ಲಿ ನಡೆದಿದ್ದ ಫೈರ್ಮ್ಯಾನ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ
- ಅಂಕಪಟ್ಟಿ ಪರಿಶೀಲನೆ ವೇಳೆ ಕೃತ್ಯ ಬೆಳಕಿಗೆ
- ಪ್ರೌಢಶಿಕ್ಷಣ ಮಂಡಳಿ ವರದಿ ಆಧರಿಸಿ ದೂರು

2019-20ರಲ್ಲಿ ಅಗ್ನಿ ಶಾಮಕ ಇಲಾಖೆಯಲ್ಲಿ ಖಾಲಿ ಇರುವ ಫೈರ್ಮ್ಯಾನ್ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸಿತ್ತು. ಆಗ ಆಯ್ಕೆಯಾದ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ಪರಿಶೀಲನೆಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ಇಲಾಖೆಗೆ ಕಳುಹಿಸಿತ್ತು. ಆಗ ಈ ಏಳು ಮಂದಿ ಅಭ್ಯರ್ಥಿಗಳ ಅಂಕ ಪಟ್ಟಿ ನಕಲಿ ಎಂದು ದೃಢೀಕರಿಸಿ ಪ್ರೌಢ ಶಿಕಣ ಮಂಡಳಿ ವರದಿ ಸಲ್ಲಿಸಿದೆ. ಈ ವರದಿ ಆಧರಿಸಿ ಆಗ ಏಳು ಮಂದಿ ಆರೋಪಿಗಳ ಮೇಲೆ ಭಾರತಿನಗರ ಠಾಣೆಗೆ ಅಗ್ನಿಶಾಮಕ ದಳ ದೂರು ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉಬರ್ ಚಾಲಕರಿಗೆ ಗಮ್ಯ ಸ್ಥಳ ತಿಳಿಸುವ ವ್ಯವಸ್ಥೆ ಜಾರಿ

ಬೆಂಗಳೂರು: ಮೊಬೈಲ್ ಆ್ಯಪ್ ಆಧಾರಿತ ಸಾರಿಗೆ ಸೇವೆ ಕಲಿಸುತಿರುವ ಉಬರ್ ವಾಹನಗಳಲ್ಲಿ ಚಾಲಕರಿಗೆ ಆಗುತ್ತಿರುವ ಸಮಸ್ಯೆಗಳ ಪರಿಹರಿಸಲು ಮಾರ್ಗದ ಕೊನೆಯ ಸ್ಥಳದ ಮಾಹಿತಿ ತಿಳಿಸುವ ಮತ್ತು ಆನ್ಲೈನ್ ಅಥವಾ ಆಫ್ಲೈನ್ ಪೇಮೆಂಟ್ ಮಾಡುವ ವ್ಯವಸ್ಥೆ ಜಾರಿ ಮಾಡುತಿರುವುದಾಗಿ ಉಬರ್ ಇಂಡಿ ಯಾದ ಕೇಂದ್ರೀಯ ಕಾರ್ಯಚರಣೆಗಳ ನಿತೀಶ್ ನಿರ್ದೇಶಕ ತಿಳಿಸಿದಾರೆ.

ಗ್ರಾಹಕರು ಮಾಡುವ ಸ್ಥಳ ಮಾತ್ರ ಚಾಲಕರಿಗೆ ತಿಳಿಯುತ್ತಿತ್ತು. ಆದ್ದರಿಂದ ಗ್ರಾಹಕರು ಕರ ಮಾಡಿದ ತಕ್ಷಣ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಿದ್ದರು. ಇದನ್ನು ತಪ್ಪಿಸಲು ಇನ್ನು ಮುಂದೆ ಎಲ್ಲಿಗೆ ತಲುಪಬೇಕು ಮಾಹಿತಿಯನ್ನು ಚಾಲಕರಿಗೆ ಗೊತ್ತಾಗುವಂತೆ ವ್ಯವಸ್ತೆ ಲಾಗುತ್ತಿದೆ. ಜೊತೆಗೆ ಆನ್ಲೈನ್ ಅಥವಾ ಆಫ್ಲೈನ್ ಮೋಡ್ ಜಾರಿ ಮಾಡಲಾಗುತಿದೆ. ಚಾಲಕರು ತಮಗಿಚ್ಛಿಸಿದ ಮಾದರಿ ಆಯ್ಕೆ ಮಾಡಿಕೊಳಬಹುದು. ಆನ್ ಲೈನ್ ಪೇಮೆಂಟ್ ಮೋಡ್ನಲ್ಲಿರುವ ಚಾಲಕರಿಗೆ ವಾರಕ್ಕೆ ಎರಡು ಬಾರಿಯಂತೆ ವೇತನ ಪಾವತಿ ರೂಪದಲ್ಲಿ ಹಣ ಸಂದಾಯ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಬೆದರಿಸಿ ಜನರಿಂದ ಹಣ ಸುಲಿಗೆ; ಸೆರೆ

ಬೆಂಗಳೂರು: ಸಾರ್ವಜನಿಕರಿಗೆ ಬೆದರಿಕೆ ಹಾಕಿಹಣಸುಲಿಗೆಗೆಯತ್ನಿಸಿದಮೂವರು ರೌಡಿಗಳು ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದಾರೆ.

ರೌಡಿಗಳಾದ ವಿಜಯನಗರದ ಬೈರೇಗೌಡ, ಕಾಟನ್ಪೇಟೆಯ ಜಾನ್ ಪೀಟರ್,ಕೋಣನಕುಂಟೆಯಫಿರೋಜ್ ಮಣಿಕಂಠ ಅಲಿಯಾಸ್ ಡಿಕ್ಕ ಹಾಗೂ ರಿಜ್ರಾನ್ ಬಂಧಿತರಾಗಿದ್ದು, ಆರೋಪಿಗಳಿ ಂದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾ ಗಿದೆ. ಕಾಟನ್ ಪೇಟೆಯ ಬಿನ್ನಿಮಿಲ್ ಫ್ಯಾಕ್ಟರಿ ಸಮೀಪ ಬುಧವಾರ ರಾತ್ರಿ ಸುಲಿ ಗೆಗೆ ಹೊಂಚು ಹಾಕಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸ ಲಾಯಿತು ಎಂದು ಸಿಸಿಬಿ ಹೇಳಿದೆ.

PUBLIC NOTICE

My client has entered in to an agreement to purchase the below mentioned schedule properties from its owner Smt. Muniyamma W/o late Chikkamuniyappa and her family members.

SCHEDULE PROPERTIES

ITEM No.1: All that piece and parcel of property measuring 8 3/4 guntas out of Survey No.30 of Devasthanada Amanikere Village, Kasaba Hobli, Devanahalli Taluk and bounded on East by: Muniyappa's share in the same Sy. No.30, West by: Yaramuniyappa's land, North by: Kaluve, South by: Ajjegowda's land in Sy.No.26.

ITEM No.2: All that piece and parcel of property measuring 2 1/4 guntas out of New Sy. No.31/21 (old No.31/6) of Devasthanada Amanikere Village, Kasaba Hobli, Devanahalli Taluk, bounded on: East by: Muniyappa's share in the same Sy.No., West by: Chikkanarayanappa's Land, North by: Thimmappa's Land, South by: Yaramuniyappa's land.

Anybody claiming to have any right, title or interest in the said properties should forward their objections to the following addresses along with the supporting documents within a period of Ten (10) days from the date of publication of this notice, failing which my client will consider that there is no objections/claims over the schedule properties and will proceed to purchase the schedule properties from its owner.

Shivakumar .H, Advocate

Yessem Legal, No.27, 1st Floor, Hospital Road, Balepete (near Menaka Theatre) Bangalore-53. M: 9945060086

PUBLIC NOTICE My client is intending to purchase

lands in B.M. Kaval Village, Kengeri Hobli, Bangalore South Taluk from the (1) Survey No. 25/3, 0-24 Guntas

from its owner Smt. SIDDAMMA. W/o Late Lingappa EAST BY : Hanumakka's land

WEST BY: Yellamma & Others Land, NORTH BY: C. Bhaskaran's land. SOUTH BY: Sy.No.27. (2) Survey No. 25/3, 0-24 Guntas

from its owner Sri. AVALINGAPPA. S/o Late Muniyappa EAST BY : Government land in

Sy.No.24, WEST BY: Bhagyamma's land, NORTH BY: C. Bhaskaran's land, SOUTH BY: Sy.No.27. (3) Survey No. 25/6, 0-34 1/2 Guntas from its owner Sri. MUNEERAPPA S/o Late Narayanappa

EAST BY : Land belongs to Smt. Lalitha, W/o Dilip Kumar, WEST BY : Gangasandra Village

NORTH BY: Habib Khan's land in the survey number 25, SOUTH BY: C. Bhaskaran's land in Sy.No.25/7. Any person, having any objections,

claims, rights title or interest in or against by way of inheritance, mortgage, possession, sale, gift, lease, lien charges, trust or easement or otherwise howsoever are hereby required to make the same known, in writing along with documentary proof to the undersigned within 15 days from the date hereof, failing which the claim of such person, shall be deemed to be waived and/or abandoned or given up and the same shall not be entertained thereafter, and the sale shall be completed between my Client and the

Shivakumar .H, Advocate Yessem Legal, No.27, 1st Floor, Hospital Road,

Balepete (near Menaka Theatre)

Bangalore-53. M: 9945060086

ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಮೋರೇಷನ್ ಲಿ.,

ರಿಜಿಸ್ತರ್ಡ್ ಆಫೀಸ್ : ರಾಮನ್ ಹೌಸ್, ಹೆಚ್.ಟಿ. ಪರೇಖ್ ಮಾರ್ಗ 169, ಬಾಕ್ ಬೀ, ರಿಕ್ಷಮೇಷನ್ ಚರ್ಚ್ಗೇಟ್, ಮುಂಬಯಿ-400020

ಕಾರ್ಮೋರೇಟ್ ಐಡೆಂಟಟ ನಂ. L70100MH1977PLC019916

ಕಛೇರಿ ವಿಳಾಸ : ಹೆಚ್.ಡಿ.ಎಫ್.೩ ಹೌಸ್. ನಂ.51, ಕಸ್ತೂರಬಾ ರಸ್ತೆ, ಬೆಂಗಳೂರು-560001

ದೂ: 080-41183000, ಫ್ಯಾಕ್ಸ್: 22275754, ಇ-ಮೇಲ್: customer.service@hdfc.com, Website: www.hdfc.com

ಸ್ಥಾಧೀನ ಸೂಚನೆ

ಸೆಕ್ಕೂರಿಟ್ಟಿಜೀಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಆಸೆಟ್ಸ್ ಮತ್ತು ಎನ್ಫೋರ್ಸ್ಮಾಂಟ್ ಆಫ್ ಸೆಕ್ಕುರಿಟಿ ಇಂಟರೆಸ್ಸ್ ಅಧಿನಿಯಮ 2002.ರ ಅನ್ವಯ ಕೆಳಸಹಿದಾರರು **ಹೌಸಿಂಗ್ ಡವಲಪ್ ಮೆಂಟ್ ಫೈಪಾನ್ಸ್ ಕಾರ್ಮೊರೇಷನ್ ಲಿ.** ಪ ಅಧಿಕಾರ ಹೊಂದಿ ಅಧಿಕಾರಿಯಾಗಿದ್ದು, ಮತ್ತು ಸೆಕ್ಕೂರಿಟಿ ಇಂಟರೆಸ್ಸ್ (ಎನ್ಫೋರ್ಸ್ಮಮೆಂಟ್) ನಿಯಮಗಳು, 2002ರ ನಿಯಮ 3 ಓದಿಕೊಂಡಂತೆ ಪ್ರಕರಣ 13(12)ರ ಅನ್ವಯ ಪ್ರದಕ್ಷವಾಗಿರುವ ಅಧಿಕಾರಗಳನ್ನು ಚಲಾಯಿಸಿ, ಕೆಳಗೆ ತಿಳಿಸಿದ ದಿನಾಂಕದಂದು ನೋಟೀಸಿನಲ್ಲಿ ತಿಳಿಸಿರುವ ಮೊಬಲಗುಗಳ ಜೊತೆಗೆ ಇದರ ಬಡ್ಡಿ ಪ್ರಾಸಂಗಿಕ ಖರ್ಚುಗಳು, ಪ್ರಭಾರಗಳು, ಇತ್ಯಾದಿಗಳನ್ನು ಸದರಿ ನೋಟೀಸಿನ ದಿನಾಂಕದಿಂದ 60 ದಿನಗಳ ಒಳಗೆ ಮರುಪಾವತಿ ಮಾಡುವಂತೆ ತಿಳಿಸಿ, ಕೆಳಗೆ ತಿಳಿಸಿರುವ ಸಾಲಗಾರರು / ಕಾನೂನು ಉತ್ತರಾಧಿಕಾರಿ(ಗಳು) / ಕಾನೂನು ಪ್ರತನಿಧಿ(ಗಳು) ಸದರಿ ಅಧಿನಿಯಮದ ಪ್ರಕರಣ 13(2)ರ ಅನ್ವಯ ಡಿಮ್ಯಾಂಡ್ ನೋಟೀಸ್ ನೀಡಿದ್ದರು.

S XO	ಸಾಲಗಾರರ / ಕಾನೂನು ಪಾರಸುವಾರರು / ಕಾನೂನು ಪ್ರತಿನಿಧಿಗಳ ಹೆಸರು	ಬರಬೇಕಾದ ಬಾಕಿ ಮೊತ್ತ	ಡಿಮ್ಯಾಂಡ್ ನೋಟೀಸ್ ದಿನಾಂಕ	ಸ್ವಾಧೀನ ಕೋರ್ಟಿಸ್ ದಿನಾಂಕ	ಸ್ಥಿರಾಸ್ತಿ / ಭದ್ರತಾ ಆಸ್ತಿಗಳ ವಿವರ
1	ಶ್ರೀಮತಿ ಜ್ಯೋತಿ ೩ ಗದಗಿನ್ (ಸಹ-ಸಾಲಗಾರರು-1), ಶ್ರೀಮತಿ ಸುಶೀಲ, ಶ್ರೀ ಗದಗಿನ್ ಶಂಭುಲಿಂಗಪ್ಪ ರವರ ತಾಯ (ಸಾಲಗಾರರು), (ಮರಣದ ನಂತರ), ಶ್ರೀಮತಿ ಅನುಷ ಶಂಭುಲಿಂಗಪ್ಪ, ಶ್ರೀ ಗದಗಿನ್ ಶಂಭುಲಿಂಗಪ್ಪ ರವರ ಪತ್ನಿ (ಸಾಲಗಾರರು), (ಮರಣದ ನಂತರ), ಮಾಸ್ಟರ್ ಚನ್ನಯ ಮೈನರ್, ಪ್ರತಿನಿಧಿಸುವವರು ನ್ಯಾಚುರಲ್ ಗಾರ್ಡಿಯನ್ ಮತ್ತು ತಾಯ ಶ್ರೀಮತಿ ಸುಶೀಲ, ತಂದೆ ಗದಗಿನ್ ಶಂಭುಲಿಂಗಪ್ಪ, (ಮರಣದ ನಂತರ), ಮತ್ತು ಇತರ ಪರಿಚಿತರು ಮತು ಅಪರಿಚಿತ ಕಾಸೂನು ಉತ್ತರಾಧಿಕಾರಿ (ಗಳು), ಶ್ರೀ ಗದಗಿನ್ ಶಂಭುಲಿಂಗಪ್ಪ (ಸಾಲಗಾರರು) (ಮರಣದ ನಂತರ), ಮತ್ತು ಮೇ ಇ ಸೈನ್ ಇಂಡಿಯಾ ಪ್ರೈ ಲಿಮಿಟೆಡ್, (ಸಹ-ಸಾಲಗಾರರು 2).	ಸಾಲದ ಸಂಖ್ಯೆ 632684086 ರೂ. 1,79,58,860/- (ರೂಪಾಯ ಒಂದು ಕೋಟಿ ಎಪ್ಪಕ್ತೊಂಥತ್ತು ಲಕ್ಷದ ಐವತ್ರೆಂಟು ಸಾವಿರದ ಎಂಟು ನೂರ ಆರವತ್ತು ಮಾತ್ರ) (ದಿನಾಂಕ: 26.02.022 ರಂದು ಇದ್ದಂತೆ)	14.11.2019	17.05.2022 (ಭೌತಿಕವಾಗಿ)	'DIOR' ಎಂದು ಕರೆಯುವ ವಾಸಯೋಗ್ಯ ವಿಲ್ಲಾದ ನಂ. VILLA- GGCDIOV033, 04 ಮಲಗುವ ಕೋಣೆಗಳು, ಪಾಲ್. ಲಿವಿಂಗ್, ಡೈನಿಂಗ್ ಸ್ನು ಒಳಗೊಂಡಿದೆ, ಹಾಗೂ 307 ಚದರ ಮೀಟರ್ಡ್ಸ್, i.e. 3309 ಚದರ ಅಡಿ ಸೂಪರ್ ಬಿಲ್ಫ್ ಅಪ್ ಪ್ರದೇಶವನ್ನು ಹೊಂದಿದೆ. ಹ್ಲಾಟ್ ನಂ. 033, ಇ – ಖಾತಾ ನಂ. 150200201700920216, ಈ ಲೇಡಿಟ್ ಸ್ನು ಗೋಡ್ರೆಟ್ ಗೋಲ್ಡ್ ಕೌಂಟ ಪ್ರಾಚೆಕ್ಟ್ ಎಂದು ಕರೆಯಲಾಗಿದೆ, ಮಿಸ್ತರ್ಣಾ 216 ಚರ್ಮಿ. i.e. 2324 ಚ.ಅ. ಐಡಿಎ ಯಿಂದ ಅನುಮೋದಿಸಲ್ಪಟ್ಟ ವಾಸಯೋಗ್ಯ ಉದ್ದೇಶಕ್ಕಾಗಿ ಪರಿವರ್ತಿಸಲಾದ ಭೂಮಿಯನ್ನು ಹೊಂದಿರುವ ಭಾಗ ಸರ್ವೇ ನಂ. 52 ರಿಂದ 68, ಚಿಕ್ಕಬದರಕಲ್ಲಾ ಗ್ರಾಮ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು.
2	ಶ್ರೀ.ಸುಬ್ರಮಣ್ಯ ಟಿ (ಸಾಲಗಾರರು)	ಸಾಲದ ಸಂಚ್ಛೆ (1) 640729506 ರೂ.95,06,144/- (2) 644980119 ರೂ.12,65,065/- ಒಟ್ಟು ರೂ.1,07,71,209/- (ರೂಪಾಯಿ ಒಂದು ಕೋಟಿ ಏಳು ಲಕ್ಷದ ಎಪ್ಪಕ್ತೊಂದು ಸಾವಿರದ ಇನ್ನೂರ ಒಂಭತ್ತು ಮಾತ್ರ) (ದಿನಾಂಕ: 31,01,2022 ರಂದು ಇದ್ದಂತೆ)	08.02.2022		ವಾಸಯೋಗ್ಮ ನಿವೇಶನ ನಂ.54, ಸರ್ವೇ ನಂ.97/1 ರಲ್ಲಿ ರಚಿಸಲಾಗಿದೆ, ಕೃಷಿಯೇತರ ವಸತಿ ಉದ್ದೇಶಕ್ಕಾಗಿ ಪರಿವರ್ತಿಸಲಾಗಿದೆ, ಪರಿವರ್ತನೆ ಆದೇಶ ಸಂಖ್ಯೆ B.DIS.ALN.SR(N)196/88-89, ದಿನಾಂಕ:23-05-1989, ಉಪ ಆಯುಕ್ತರು (ಕಂದಾಯ), ಬೆಂಗಳೂರು ಜಿಲ್ಲೆ, ಹಳೆಯ ಖಾತಾ ಸಂ.2608/97/1, ಪ್ರಸ್ತುತ ಐಐಎಂಪಿ ಖಾತಾ ಸಂ.2608/97/1/54ರಲ್ಲಿ ರಚಿಸಲಾಗಿದೆ, ಕೊಡಿಗೆಹಳ್ಳಿ ಗ್ರಾಮ, ಯಲಹಂಕ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ವಿಸ್ತೀರ್ಣ: ಪೂರ್ವದಿಂದ ಪಶ್ಚಿಮಕ್ಕೆ: 40'-0' ಆಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ: 30'-0" ಅಡಿಗಳು, ಒಟ್ಟು ವಿಸ್ತೀರ್ಣ 1200 ಚದರ ಆಡಿ, ಜೊತೆಗೆ 25 ಸ್ಟೇರ್ ಡ್ಯುಪ್ಲೆಕ್ಸ್ ಹೌಸ್. ಮೊದಲನೇ ಮಹಡಿ, ಕಟ್ಟಡವು ಮೊಸಾಯಿಕ್ ನೆಲಹಾಸು, ಹೊನ್ನೆ / ತೇಗದ ಮರದ ಬಾಗಿಲುಗಳು ಮತ್ತು ಕೆಟಕಿಗಳು, ಎಲ್ಲಾ ನಾಗರಿಕ ಸೌಕರ್ಯಗಳೊಂದಿಗೆ, ಮತ್ತು ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ನಿವೇಶನ ನಂ.57, ಪಶ್ಚಿಮಕ್ಕೆ: 25 ಆಡಿ ರಸ್ತೆ, ಉತ್ತರಕ್ಕೆ: ನಿವೇಶನ ನಂ.55, ದಕ್ಷಿಣಕ್ಕೆ: ನಿವೇಶನ ನಂ.53. ಮತ್ತು ಪ್ರಸ್ತುತ ಮತ್ತು ಭವಿಷ್ಯದ ಯಾವುದೇ ನಿರ್ಮಾಣ.

ಜೊತೆಗೆ ಬಡ್ಡಿ ಪ್ರಾಸಂಗಿಕ ಖರ್ಚುಗಳು, ವೆಚ್ಚಗಳು, ಪ್ರಭಾರಗಳು ಇತ್ಯಾದಿಯನ್ನು ಸದರಿ ನೋಟೀಸಿನಲ್ಲಿ ತಿಳಿಸಿರುವ ದಿನಾಂಕದ ಒಳಗೆ ಪಾವತಿ ಮಾಡುವುದಕ್ಕೆ ಒಳಪಟ್ಟರುತ್ತದೆ. ಮೇಲೆ ತಿಳಿಸಿರುವ ಸಾಲಗಾರ(ರು) / ಕಾನೂನು ಉತ್ತರಾಧಿಕಾರಿ(ಗಳು) / ಕಾನೂನು ಪ್ರತಿನಿಧಿ(ಗಳು) ಹಣವನ್ನು ಮರುಪಾವತಿ ಮಾಡಲು ವಿಫಲವಾಗಿರುವುದರಿಂದ, ಸದರಿ ನಿಯಮಗಳ, ನಿಯಮ 8 ಓದಿಕೊಂಡಂತೆ ಸದರಿ ಅಧಿನಿಯಮ ಪ್ರಕರಣ 13(4)ರ ಅನ್ರಯ ಆತನಿಗೆ / ಅವರಿಗೆ ಪ್ರದತ್ರವಾಗಿರುವ ಅಧಿಕಾರಗಳನ್ನು ಚಲಾಯಿಸಿ ಕೆಳಸಹಿದಾರರು ಮೇಲೆ ತಿಳಿಸಿರುವ ದಿನಾಂಕದಂದು ಮೇಲೆ ವಿವರಿಸಿರುವ ಸ್ಥಿರಾಸ್ತಿಯಾದ ಸ್ವತ್ತನ್ನು ಭದ್ರತಾ ಆಸ್ತಿಯನ್ನು ಹೌಸಿಂಗ್ ಡೆವಲಪ್ ಮೆಂಟ್ ಫೈಡಾನ್ಸ್ ಕಾರ್ಮೊರೇಷನ್ ಲಿ., ನ ಆಧಿಕಾರ ಹೊಂದಿದ ಅಧಿಕಾರಿಯವರು ಸ್ವಾಧೀನ ಪಡಿಸಿಕೊಂಡಿರುವುದಾಗಿ ನಿರ್ದಿಷ್ಟವಾಗಿ ಮೇಲೆ ತಿಳಿಸಿರುವ ಸಾಲಗಾರ(ರು) ಕಾನೂನು ಉತ್ತರಾಧಿಕಾರಿ (ಗಳು) / ಕಾನೂನು ಪ್ರತಿನಿಧಿಗಳು ಮತ್ತು ಸಾಮಾನ್ಯವಾಗಿ ಸಾರ್ವಜನಿಕರಿಗೆ ಈ ಮೂಲಕ ಸೂಚಿಸಲಾಗಿದೆ.

ಸಾಲಗಾರರ ಗಮನಕ್ಕೆ ತರುವುದೇನೆಂದರೆ ಭದ್ರತಾ ಸ್ವತ್ಯಗಳನ್ನು ಹಿಂಪಡೆಯುವ ಕಾಲಾವಕಾಶ ಕಾಯಿದೆಯ ಸೆಕ್ಷನ್ 13(8)ರ ಅನ್ನಯ ಇರುತ್ತದೆ. **ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಮೊರೇಷನ್ ಲಿ.** ಗೆ ಸ್ಥಿರಾಸಿಯನ್ನು / ಧದ್ರತಾ ಆಸ್ತಿಯನ್ನು ಅಡಮಾನ ಮಾಡಿರುವದರಿಂದ ಈ ಆಸ್ತಿಯ ಬಗ್ಗೆ ಯಾರೂ ವ್ಯವಹರಿಸವಾರವಾಗಿ ಮೇಲೆ ತಿಳಿಸಿರುವ

ಸಾಲಗಾರರು / ಕಾನೂನು ಉತ್ತರಾಧಿಕಾರಿಗಳು / ಕಾನೂನು ಪ್ರತಿನಿಧಿಗಳು ಹಾಗೂ ಸಾಮಾನ್ಯವಾಗಿ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. DEMOS : 20.05.2022

: montests ಹೆಚ್ಡಾಫ್ಸ್ ಲಿ. ಸರ್ಫ್ಸ್ ಕಾಯ್ದೆ 2002ರ ಅಡಿಯಲ್ಲಿ

CAUTION - Readers are advised to make appropriate enquiries while responding to advertisements in these columns. Kannada Prabha Publications Ltd., does not youch for any claims made by the

advertisers. The Printer, Publisher, Editor and Owner of Kannada Prabha Publications Ltd., shall not be held responsible/liable for any consequences, in case such claims are found to be false.



ಪ್ರಧಾನ ಕಛೇರಿ: ನಂ. 109, ಶಂಕರಮಠದ ರಸ್ತೆ, ಶಂಕರಮರಂ, ಬೆಂಗಳೂರು - 560004. ದೂರವಾಣಿ: 080-22956419/22956420,

ಇ–ಮೇಲ್: corporate@vcb.co.in, ಜೆಬ್ ಸೈಟ್: www.vcb.co.in

ಸಾಧೀನ ಸೂಚನೆ ನಿಯಮ 8(1)ರ ಪ್ರಕಾರ (ಸ್ಥಿರ ಸೃತ್ತಿಗೆ ಸಂಬಂಧಿಸಿದಂತೆ)

ಕೆಳ ಸಹಿದಾರರು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್, ಬೆಂಗಳೂರು ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು, ಅರ್ಥಿಕ ಸ್ವತ್ತುಗಳ ಧದ್ರತೆ ಮತ್ತು ಪುನರ್'ರಚನೆ ಮತ್ತು ಭದ್ರತಾ ಆಸಕ್ತಿ ಜಾರಿ ಅಧಿನಿಯಮ 2002 ರ ಅನ್ವಯ (2002 ರ 54) ಮತ್ತು 2002 ರ ಭದ್ರತಾ ಆಸಕ್ತಿ (ಜಾರಿ) ನಿಯಮಗಳ ನಿಯಮ 3 ನ್ನು ಓದಿಕೊಂಡಂತೆ ಪ್ರಕರಣ 13(12) ರ ಅನ್ವಯ ಪ್ರದತ್ನವಾದ ಅಧಿಕಾರವನ್ನು ಚಲಾಯಿಸಿ ಸದರಿ ತಗಾದೆ (ಡಿಮ್ಯಾಂಡ್) ನೋಟೀಸನ್ನು ದಿನಾಂಕ 30.04.2021ರಂದು ಸಾಲಗಾರರಾದ ಶ್ರೀ ಮಣಿ. ಪಿ. ಶ್ರೀಮತಿ ಜಯಮ್ಮ. ಕೆ ಮತ್ತು ಶ್ರೀ ನವೀನ್ ಕುಮಾರ್. ಎಂ., ಇವರುಗಳ ವಾಸಸ್ಥಳ ನಂ. ಎಸ್ಎಫ್-5, 'ಶ್ರೀಪಾದ ಎನ್ ಕ್ಷೇವ್' 2ನೇ ಮಹಡಿ, ಯಲಚೇನಹಳ್ಳಿ, ಬೆಂಗಳೂರು - 560062. ಇವರಿಗೆ ತಗಾದೆ ನೋಟೀಸು ನೀಡಿದ್ದು ನೋಟೀಸು ತಲುಪಿದ ದಿನಾಂಕದಿಂದ 60 **ದಿನಗಳ ಒಳಗೆ** ತಗಾದೆ ನೋಟೀಸ್ನಲ್ಲಿ ನಮೂದಿಸಿರುವ ಮೊತ್ತ ರೂ. 64,22,322/- (ಅರವತ್ನಾಲ್ಕು ಲಕ್ಷ ಇಪ್ಪತ್ತೆರಡು ಸಾವಿರದ ಮುನ್ನೂರಾ ಇಪ್ಪತ್ತೆರಡು ರೂ.ಗಳು ಮಾತ್ರ) ದಿನಾಂಕ 31.03.2021 ರಂತೆ ಮರುಪಾವತಿ ತೀರುವಳಿ ಮಾಡಲು ನೋಟೀಸು ನೀಡಲಾಗಿತ್ತು.

ಸಾಲಗಾರರು ಸದರಿ ಮೊಬಲಗನ್ನು ಮರುಪಾವತಿಸದೆ ಇರುವುದರಿಂದ ಈ ಕೆಳಗೆ ಸಹಿ ಮಾಡಿರುವವರು ಕೆಳಗೆ ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯ್ದೆಯ ಕಲಂ 13(4) ರೊಂದಿಗೆ ನಿಯಮ 8 ರಲ್ಲಿ ಪ್ರದತ್ತ ಅಧಿಕಾರದನ್ವಯ ಈ 17ನೇ ಮೇ 2022ರಂದು ಸ್ವಾಧೀನ ಪಡಿಸಿಕೊಳ್ಳಲಾಗಿದೆ ಎಂದು ಸಾಲಗಾರರಿಗೆ ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸಲಾಗಿದೆ.

ಸಾರ್ವಜನಿಕರು ಮತ್ತು ನಿರ್ದಿಷ್ಟವಾಗಿ ಸಾಲಗಾರರು ಈ ಕೆಳಗೆ ವಿವರಿಸಿರುವ ಸ್ಥಿರಾಸ್ತಿಯ ವಿಚಾರವಾಗಿ ಯಾವುದೇ ವ್ಯವಹಾರ ನಡೆಸದಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂತಹ ಯಾವುದೇ ವ್ಯವಹಾರಗಳು ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್. ಕೋಣನಕುಂಟೆ ಶಾಖೆ, ಬೆಂಗಳೂರು ಇವರಿಗೆ ಸಂದಾಯವಾಗತಕ್ಕ ಮೊಬಲಗು ರೂ. 64,22,322/- (ಅರವತ್ನಾಲ್ಕು ಲಕ್ಷ ಇಪ್ಪತ್ತೆರಡು ಸಾವಿರದ ಮುನ್ನೂರಾ ಇಪ್ಪತ್ತೆರಡು ರೂ.ಗಳು ಮಾತ್ರ ದಿನಾಂಕ 31.03.2021 ರಂತೆ ಹಾಗೂ 01.04.2021 ರಿಂದ ಅದರ ಮೇಲಿನ ಬಡ್ಡಿ ಇವುಗಳಿಗೆ ಸಾಲ ಲೆಕ್ಷದ ಖಾತೆ ಚುಕ್ತಾ ಆಗುವವರೆಗೆ ಋಣಭಾದ್ಯವಾಗಿರುತ್ತದೆ (ಯಾವುದೇ ಮೊತವನ್ನು ಪಾವತಿಸಿದಲ್ಲಿ ಅಂತಿಮ ತೀರ್ಮಾನ ಸಮಯದಲ್ಲಿ ಪರಿಗಣಿಸಲಾಗುವುದು) ನಂತರದ ಬಡ್ಡಿ ಮತ್ತು ಇತರೆ ಖರ್ಚುಗಳು.

<u>ಹೆಡ್ಕೂರ್−ಎ:</u> 8ನೇ 'ಎ' ಅಡ್ಡರಸ್ತೆ, ಕನಕನಗರ, ಬೆಂಗಳೂರು ವಾರ್ಡ್ ಸಂಖ್ಯೆ 96 ಇಲ್ಲಿನ ಕಾರ್ಮೊರೇಷನ್ ಸಂಖ್ಯೆ 45, ಪಿಐಡಿ ಸಂಖ್ಯೆ, 96-310-45 (ಈ ಹಿಂದೆ ವಿಶ್ವನಾಥ ನಾಗೇನಹಳ್ಳಿ ಗ್ರಾಮ. ಕಸಬ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ಇದರ ಸರ್ವೆ ಸಂಖ್ಯೆ 28/4 ರ ಭಾಗವಾಗಿತು) ರ ಪೂರ್ವದಿಂದ ಪಶ್ಚಿಮಕ್ಕೆ (322+50+230)/3 ಮತ್ತು ಉತ್ತರದಿಂದ ದಕ್ಷಿಣಕ್ಕೆ (199+167+40)/3 ಒಟ್ಕಾರೆಯಾಗಿ 53.359 ಚದರಡಿ ವಿಸೀರ್ಣವುಳ ಸ್ಥತ್ರಿನ ಸಮಗ್ರ ಭಾಗಕ್ಕೆ ಚಕ್ಕುಬಂದಿ ಇಂತಿದೆ: ಮೂರ್ವಕ್ಕೆ : ಖಾಸಗಿ ಸ್ವತ್ತು ಪಶ್ಚಿಮಕ್ಕೆ : ರಸ್ತೆ ಮತ್ತು 167x50 ಅಡಿ ವಿಸ್ತೀರ್ಣದ ಉಳಿಸಿಕೊಂಡಿರುವ ಭಾಗ, ಉತ್ತರಕ್ಕೆ : ಖಾಸಗಿ ಸ್ವಪ್ತು, ದಕ್ಷಿಣಕ್ಕೆ : ಖಾಸಗಿ ಸ್ವಪ್ತು

ಷೆಡ್ಕೂಲ್-ದಿ: 8ನೇ 'ಎ' ಅಡ್ಡರಸ್ತೆ, ಕನಕನಗರ, ಬೆಂಗಳೂರು ವಾರ್ಡ್ ಸಂಖ್ಯೆ 96 ಇಲ್ಲಿನ ಕಾರ್ಮೊರೇಷನ್ ಸಂಖ್ಯೆ, 45, ಪಿಐಡಿ ಸಂಖ್ಯೆ, 96-310-45 (ಈ ಹಿಂದೆ ವಿಶ್ವನಾಥ ನಾಗೇನಹಳ್ಳಿ ಗ್ರಾಮ, ಕಸಬ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು ಇದರ ಸರ್ವೆ ಸಂಖ್ಯೆ 28/4 ರ ಭಾಗವಾಗಿತ್ತು) ರಲ್ಲಿ 53, 359 ರ ಪೈಕಿ ಜಮೀನಿನಲ್ಲಿ 325 ಚದರಡಿ ಅವಿಭಜಿತ ಪಾಲು.

ಪೆಡ್ಕೂಲ್-೩: ಇದಕ್ಕೆ ಹೊಂದಿಕೊಂಡಿರುವ ಎಲ್ಲಾ ಹಕ್ಕುಗಳು, ಹಕ್ಕುಬಾಧ್ಯತೆಗಳು, ಅನುಭೋಗದ ಹಕ್ಕುಗಳು ಸೇರಿದಂತೆ ಬೇಸ್ ಮೆಂಟ್ ಮಹಡಿಯಲ್ಲಿ ಒಂದು ಮುಚ್ಚಿದ ಕಾರ್ ಪಾರ್ಕಿಂಗ್ ಜಾಗದೊಂದಿಗೆ 1292 ಚದರಡಿ ನಿರ್ಮಾಣ ಮಾಡಿದ ಪ್ರದೇಶದ ಜೊತೆಗೆ ಷೆಡ್ಕೂಲ್ 'ಎ' ಸೃತ್ರಿನಲ್ಲಿ ನಿರ್ಮಿಸಲಾಗುತ್ತಿರುವ 'ಈಶ್ವರಿ ಎನ್ಕ್ ್ನ್ ಬೋಟಸ್ ಸೌತ್ ಬ್ಲಾಕ್' ಎಂದು ಕರೆಯಲ್ಲಡುವ ವಸತಿ ಸಂಕೀರ್ಣದ ನೆಲ ಮಹಡಿಯಲ್ಲಿರುವ ನಂ. ಜಿಎಫ್-04, ಹೊಂದಿರುವ ವಸತಿ

DEROS: 17-05-2022 ಸ್ಥಳ: ಬೆಂಗಳೂರು

ಸಹಿ/- ಅಧಿಕೃತ ಅಧಿಕಾರಿ

ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟವ್ ಬ್ಯಾಂಕ್ ಲಿಮಿಟೆಡ್

Bosch Limited

ಸಹಿ/- ಅಧಿಕೃತ ಅಧಿಕಾರಿ

Registered office: Hosur Road, Adugodi, Bengaluru-560 030 Website: www.bosch.in; Email: investor@in.bosch.com Phone:+91-80-67524938

CIN: L85110KA1951PLC000761

Statement of Results for the quarter and year ended March 31, 2022

(Rs. in Lakhs)

		Standalone					Consolidated					
			Quarter Ended			Year Ended		Quarter Ended			Year Ended	
		Unaudited	Unaudited	Unaudited	Audited	Audited	Unaudited	Unaudited	Unaudited	Audited	Audited	
Si.No.	Particulars	31.03.2022	31.12.2021	31.03.2021	31.03.2022	31.03.2021	31.03.2022	31.12.2021	31.03.2021	31.03.2022	31.03.2021	
1.	Total Income from Operations	34,036	31,894	33,348	121,779	102,220	34,036	31,894	33,330	121,778	102,202	
2.	Profit/ (loss) before exceptional items and tax	4,315	3,358	6,400	15,001	13,110	4,314	3,357	6,400	14,999	13,092	
3.	Exceptional Items (Refer Note 5)	-				7,439					7,439	
4.	Profit/ (loss) before tax	4,315	3,358	6,400	15,001	5,671	4,314	3,357	6,400	14,999	5,653	
5.	Net Profit/ (loss) for the period	3,506	2,349	4,820	12,172	4,825	3,505	2,348	4,820	12,170	4,807	
6.	Share of profit/(loss) of associate and joint venture						4	2	12	13	13	
7.	Net profit/ (loss) after taxes and share of profit/ (loss) of Associate and Joint											
	Venture (5 + 6)	3,506	2,349	4,820	12,172	4,825	3,509	2,350	4,832	12,183	4,820	
8.	Other comprehensive income (net of income tax) [Items that will not be	7000000		100			500.0					
	reclassified to Statement of Profit and Loss]	(948)	(230)	20	(122)	3,799	(948)	(230)	20	(122)	3,799	
9.	Total comprehensive income for the period	2,558	2,119	4,840	12,050	8,624	2,561	2,120	4,852	12,061	8,619	
10.	Paid-up equity share capital (Face value of Rs 10/- each)	295	295	295	295	295	295	295	295	295	295	
11.	Reserves excluding Revaluation Reserve as per Balance Sheet		-		106,584	97,926	-			106,503	97,834	
12.	Earnings per share (of Rs 10/- each) (weighted average)										-50000000000000000000000000000000000000	
	(a) Basic	118.9	79.6	163.4	412.7	163.6	119.0	79.7	163.9	413.1	163.5	
	(b) Diluted	118.9	79.6	163.4	412.7	163.6	119.0	79.7	163.9	413.1	163.5	

Note:

- 1. The above financial results have been prepared in accordance with Indian Accounting Standards ('Ind AS') notified under Section 133 of the Companies Act, 2013, read together with the Companies (Indian Accounting Standards) Rules, 2015 (as amended).
- 2. The above financial results were reviewed by the Audit Committee at their meeting held on May 18, 2022 and approved by the Board at their meeting held on May 19, 2022. The limited review/audit, as required under Regulation 33 of SEBI (Listing Obligations and Disclosure Requirements) Regulations, 2015, has been completed by the Statutory Auditors for the guarter and year ended March 31, 2022 and they have issued
- an unmodified report on the aforesaid results. 3. The Board of directors at the meeting held on May 19, 2022 recommended a dividend of Rs. 110/- per equity share of Rs 10/-each. In addition, the Board has recommended a dividend of Rs. 100/- per share of Rs 10/- each to commemmorate 100 years of Bosch in India in 2022, aggregating to a final dividend of Rs. 210/- per equity share for the financial year 2021-22 (previous year Rs. 115/- per equity share), subject to approval of shareholders.
- 4. The figures for the current quarter ended March 31, 2022 and quarter ended March 31, 2021 are the balancing figures between the audited figures in respect of the full financial year ended March 31, 2022 and March 31, 2021 respectively and published year to date figures up to third quarter ended December 31, 2021 and December 31, 2020, respectively which were subjected to limited review.
- 5. Exceptional items for the year ended March 31, 2021 relates to various restructuring and transformational costs towards major transformation with regard to structural and cyclical changes in automotive market and emerging opportunities in the electro mobility and mobility segment. 6. The above is an extract of the detailed format for the unaudited financial results for the quarter ended 31 March 2022 filed with the Stock Exchanges under Regulation 33 of the SEBI (Listing and Other Disclosure

Requirements) Regulations, 2015. The full format for the financial results for the year ended 31 March 2022 are available on the Bombay Stock Exchange website (www.bseindia.com), the National Stock Exchange website (www.nseindia.com) and on the Company's website



(Soumitra Bhattacharya)

Managing Director

kpepaper.asianetnews.com 60 0

Place : Bengaluru

Date : May 19, 2022







